



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬ಎ Part -VIA	ಮೈಸೂರು, ಗುರುವಾರ, ೨೧, ನವೆಂಬರ್, ೨೦೨೪ (ಕಾರ್ತಿಕಾ, ೩೦, ಶಕವರ್ಷ, ೧೯೪೬) MYSURU, THURSDAY, 21, NOVEMBER, 2024 (KARTHIKA, 30, SHAKAVARSHA, 1946)	ನಂ. ೨೧ No. 21
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ, ರಜತಾದ್ರಿ ಮಣಿಪಾಲ, ಉಡುಪಿ - 576104 Email: deo.udupi@gmail.com	ಕರ್ನಾಟಕ ಸರ್ಕಾರ  (ಕಂದಾಯ ಇಲಾಖೆ)	Office of the Deputy Commissioner & District Magistrate Udupi District, "Rajatadri", Manipal, Udupi - 576104 Office: 0820-2574924, 2574925

ನಂ. ಇಎಲ್‌ಎನ್ (2) ಸಿಆರ್ :04/2024 E-157207

ದಿನಾಂಕ : 21.11.2024

ಪ್ರಪತ್ರ-2

(12)(2) ನೇ ನಿಯಮವನ್ನು ನೋಡಿ

## ಅಧಿಸೂಚನೆ

1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ 2023ರ ಡಿಸೆಂಬರ್ ಮಾಹೆಯಿಂದ 2025ರ ಜನವರಿ ಮಾಹೆಯವರೆಗೆ ಅವಧಿ ಮುಕ್ತಾಯವಾಗುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಕರ್ನಾಟಕ ಇವರು ಆದೇಶ ಸಂಖ್ಯೆ: SECK/RLB/GELN(GP)1/2023, E-89014 ದಿನಾಂಕ: 19.11.2024 ರಂತೆ ಆದೇಶ ಹೊರಡಿಸಿರುತ್ತಾರೆ.

ಆದ್ದರಿಂದ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಅನುಬಂಧ-1 ರಲ್ಲಿ ತಿಳಿಸಿರುವ ಗ್ರಾಮ ಪಂಚಾಯತ್ ಗಳ ಸದಸ್ಯ ಸ್ಥಾನವು ತೆರವಾಗಿರುವುದರಿಂದ ಈ ಸದಸ್ಯ ಸ್ಥಾನಗಳನ್ನು ತುಂಬುವ ಸಲುವಾಗಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮರನ್ವಯ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಡಾ ಕೆ.ವಿದ್ಯಾಕುಮಾರಿ, ಭಾ.ಆ.ಸೇ ಎಂಬ ಹೆಸರಿನ ನಾನು, ಈ ಕೆಳಕಂಡ ಚುನಾವಣಾ ವೇಳಾ ಪಟ್ಟಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿರುತ್ತೇನೆ.

### ಚುನಾವಣಾ ವೇಳಾ ಪಟ್ಟಿ

1	ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ	21.11.2024	ಗುರುವಾರ
2	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	27.11.2024	ಬುಧವಾರ
3	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	28.11.2024	ಗುರುವಾರ
4	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ ಮತ್ತು ದಿನ	30.11.2024	ಶನಿವಾರ
5	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ ( ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	08.12.2024	ಭಾನುವಾರ
6	ಮರು ಮತದಾನ ಅವಶ್ಯವಿದ್ದರೆ ಮರು ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ ( ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	10.12.2024	ಮಂಗಳವಾರ
7	ಮತಗಳ ಎಣಿಕೆಯ ದಿನಾಂಕ ಮತ್ತು ದಿನ ( ಬೆಳಿಗ್ಗೆ 8.00 ಗಂಟೆಯಿಂದ ) ( ತಾಲೂಕಿನ ಕೇಂದ್ರ ಸ್ಥಳದಲ್ಲಿ)	11.12.2024	ಬುಧವಾರ
8	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	11.12.2024	ಬುಧವಾರ

ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನಾಂಕ 21-11-2024 ರಿಂದ ದಿನಾಂಕ 11-12-2024ರವರೆಗೆ ಜಾರಿಯಲ್ಲಿರುತ್ತದೆ .

1. ಮತದಾನದ ಸಮಯ: ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ
2. ಮತಗಳ ಎಣಿಕೆಯ ದಿನಾಂಕ: 11.12.2024 ರಂದು ಬುಧವಾರ ಬೆಳಿಗ್ಗೆ 8.00 ಗಂಟೆಯಿಂದ (ತಾಲೂಕಿನ ಕೇಂದ್ರ ಸ್ಥಳಗಳಲ್ಲಿ)

(ಡಾ. ಕೆ ವಿದ್ಯಾಕುಮಾರಿ ಭಾ.ಆ.ಸೇ)

ಜಿಲ್ಲಾ ಚುನಾವಣಾಧಿಕಾರಿ

ಹಾಗೂ ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆ, ಉಡುಪಿ

## ಅನುಬಂಧ-1

ಸಾರ್ವತ್ರಿಕ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಯ ಹೆಸರು ಗ್ರಾಮ ಪಂಚಾಯತಿಯ ಕ್ಷೇತ್ರದ ಹೆಸರು ಹಾಗೂ ಸದಸ್ಯ ಸ್ಥಾನದ ಮೀಸಲಾತಿ ವಿವರ					
ತಾಲೂಕು	ಗ್ರಾಮ ಪಂಚಾಯತಿಯ ಹೆಸರು	ಗ್ರಾಮ ಪಂಚಾಯತಿಯ ಕ್ಷೇತ್ರದ ಹೆಸರು	ಸ್ಥಾನಗಳ ಸಂಖ್ಯೆ	ಮೀಸಲಾತಿ ವಿವರ	ಒಟ್ಟು ಸ್ಥಾನಗಳು
ಕುಂದಾಪುರ	45- ಗಂಗೋಳ್ಳಿ	ಗಂಗೋಳ್ಳಿ - 1	1	ಹಿಂದುಳಿದ ವರ್ಗ 'ಅ' ಮಹಿಳೆ	5
			2	ಸಾಮಾನ್ಯ	
			2	ಸಾಮಾನ್ಯ ಮಹಿಳೆ	
		ಗಂಗೋಳ್ಳಿ - 2	2	ಹಿಂದುಳಿದ ವರ್ಗ 'ಅ'	4
			1	ಸಾಮಾನ್ಯ	
			1	ಸಾಮಾನ್ಯ ಮಹಿಳೆ	
		ಗಂಗೋಳ್ಳಿ - 3	1	ಅನುಸೂಚಿತ ಪಂಗಡ ಮಹಿಳೆ	4
			1	ಹಿಂದುಳಿದ ವರ್ಗ 'ಅ' ಮಹಿಳೆ	
			1	ಹಿಂದುಳಿದ ವರ್ಗ 'ಬ' ಮಹಿಳೆ	
			1	ಸಾಮಾನ್ಯ	
		ಗಂಗೋಳ್ಳಿ - 4	1	ಅನುಸೂಚಿತ ಜಾತಿ	4
			1	ಹಿಂದುಳಿದ ವರ್ಗ 'ಅ'	
			2	ಸಾಮಾನ್ಯ ಮಹಿಳೆ	
		ಗಂಗೋಳ್ಳಿ - 5	1	ಹಿಂದುಳಿದ ವರ್ಗ 'ಅ' ಮಹಿಳೆ	4
			2	ಸಾಮಾನ್ಯ	
			1	ಸಾಮಾನ್ಯ ಮಹಿಳೆ	
		ಗಂಗೋಳ್ಳಿ - 6	1	ಹಿಂದುಳಿದ ವರ್ಗ 'ಅ' ಮಹಿಳೆ	5
			1	ಹಿಂದುಳಿದ ವರ್ಗ 'ಬ'	
			1	ಸಾಮಾನ್ಯ	
			2	ಸಾಮಾನ್ಯ ಮಹಿಳೆ	
		ಗಂಗೋಳ್ಳಿ - 7	1	ಹಿಂದುಳಿದ ವರ್ಗ 'ಅ'	3
			2	ಸಾಮಾನ್ಯ	

೪

		ಗಂಗೋಳಿ - 8	1	ಅನುಸೂಚಿತ ಜಾತಿ ಮಹಿಳೆ	4
			1	ಹಿಂದುಳಿದ ವರ್ಗ 'ಅ'	
			1	ಸಾಮಾನ್ಯ	
			1	ಸಾಮಾನ್ಯ ಮಹಿಳೆ	
ಒಟ್ಟು					33

(ಡಾ. ಕೆ ವಿದ್ಯಾಕುಮಾರಿ ಭಾ.ಆ.ಸೇ)

ಜಿಲ್ಲಾ ಚುನಾವಣಾಧಿಕಾರಿ

ಹಾಗೂ ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆ, ಉಡುಪಿ